

ಆಧುನಿಕ ಭಾರತದ ನಿರ್ಮಾತೃ ಡಾ. ಬಿ.ಆರ್.ಅಂಬೇಷ್ಟರ್

ಡಾ. ಮಂಜುನಾಥ. ಬ. ಪಾಟೀಲ್

ಮುಖ್ಯಸ್ಥರು, ಕನ್ನಡ ವಿಭಾಗ, ಪುರಸಭೆಯ ಪದವಿ ಕಲಾ ಮಹಾವಿದ್ಯಾಲಯ, ಲಕ್ಷ್ಮೇಶ್ವರ, ಗಡಗ ಜಿಲ್ಲೆ.

ಸಾರಾಂಶ: (Abstract)

ಭಾರತ ದೇಶ ಕಂಡಂತಹ ಇಪ್ಪತ್ತನೇ ಶತಮಾನದ ಶೈಕ್ಷಣಿಕರು, ಸಂಶೋಧಕರು, ಸಂಘಟನಕಾರರು, ಕ್ರಾಂತಿಕಾರಿಗಳು ಮೇಲಾಗಿ ಮಹಾನ್ ಮಾನವತಾವಾದಿಗಳು, ದಲಿತರ ಬಹುಕೀಗೆ ಬೇಕು ನೀಡಿದ ಕಾರಣಕ್ಕಿಂತ ಪುರುಷರು, ಸಂವಿಧಾನ ಶೀಲಿ, ರಾಷ್ಟ್ರ ಮಹಾನಾಯಕ, ನೊಂದ ಜನಗಳ ದೇವರು ಡಾ. ಬಿ.ಆರ್.ಅಂಬೇಷ್ಟರವರು. ಇವರು ಮೂಲಭೂತವಾಗಿ ಸಮಾಜಶಾಸ್ತ್ರಜ್ಞರು. ಸಮಾಜ ಸುಧಾರಣೆ ಹರಿತಂತೆ ಗಂಭೀರ, ಆಳವಾದ ಜಿಂತನ್ಯೆದು ತಮ್ಮ ವಿಚಾರಗಳನ್ನು ಹಲವಾರು ಲೇಖನಗಳಲ್ಲಿ, ಭಾಷಣಗಳಲ್ಲಿ, ಗ್ರಂಥಗಳಲ್ಲಿ ವ್ಯಕ್ತಪಡಿಸಿರುವರು. ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಪದ್ಧತಿ ಎಷ್ಟು ಅನಿಷ್ಟಕಾರಿ? ಅಮಾನವೀಯ ಮುಖ ಹೊಂದಿದೆ ಎಂಬುದನ್ನು ವ್ಯಜ್ಞಾನಿಕವಾಗಿ ವಿವೇಚಿಸಿದರು.

ಮುಖ್ಯಪದಗಳು (Keywords): ಭಾರತೀಯ ಸಮಾಜ, ಅನ್ವಯತ್ವ, ಜಾತಿಪದ್ಧತಿ, ಡಾ. ಬಿ.ಆರ್.ಅಂಬೇಷ್ಟರ್, ಸಂವಿಧಾನ ರಚನಕಾರರು.

ಶೀರ್ಷಕೆ

ಡಾ. ಬಿ.ಆರ್.ಅಂಬೇಷ್ಟರವರು 1891 ಏಪ್ರಿಲ್ 14 ರಂದು, ಮಧ್ಯಪ್ರದೇಶದ ಇಂಡೊರ್ ಜಿಲ್ಲೆಗೆ ಸೇರಿದ ‘ಮಹು’ ಎಂಬಲ್ಲಿ ರಾಮೋಜಿ ಹಾಗೂ ಭೀಮಾಬಾಯಿಯವರ 14ನೇ ಮಗನಾಗಿ ಜನಿಸಿದರು. ತಂದೆ ರಾಮೋಜಿ ಸಕ್ಕಲ್ ಸೇನೆಯಲ್ಲಿ ಸುಬೇದಾರ ಮೇಜರ್ ಆಗಿ ಸೇವೆಸಲ್ಲಿಸುತ್ತಿದ್ದರು. ರಾಮೋಜಿಯವರು ಶಿಸ್ತಿನ ಜೀವನಕ್ಕೆ ಹೆಸರಾದವರು. ಮಗನಿಗೆ ಯೋಗ್ಯ ಸಂಸ್ಕಾರ ನೀಡಿದರು. ಹೀಗಾಗಿ ಅಂಬೇಷ್ಟರವರು ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು.

ದಾಮೋದರ್ ಪ್ರಾಧಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಕೇಗೊಂಡರು. ಶಾಲೆಯಲ್ಲಿ ಶಿಕ್ಷಕರಾದ ಅಂಬೇಷ್ಟರು ತಮ್ಮ ಹೆಸರನ್ನೇ ಭೀಮರಾವ್ ರವರಿಗೆ ಮನೆತನದ (ಅಡ್) ಹೆಸರನ್ನಾಗಿಟ್ಟರು. ಡಾ. ಬಾಬಾಸಾಹೇಬರು “ಅಂಬೇಷ್ಟರ್” ಎಂದು ಮುಂದೆ ಲೋಕ ಪ್ರಸಿದ್ಧರಾದರು. ಮುಂಬ್ಯೆ ಎಲ್ಲಿನೊಷ್ಟನ್ನು ಪ್ರಾಧಶಾಲೆಗೆ ಸೇರಿ ಮೆಟ್ರಿಕ್ ಪರೀಕ್ಷೆಯಲ್ಲಿ ಗರಿಷ್ಟ ಅಂತ ಪಡೆದು ಪಾಸಾಗಿ ಓವರ್ ಪ್ರೀತಿಭಾವಂತ ಬಾಲಕ ಎಂದು ಸಾಬಿತು ಮಾಡಿದರು. ದಲಿತ ಬಾಲಕನಾದ ಇವರನ್ನು ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದುದಕ್ಕೆ ಸನ್ನಾನಿಸಲಾಯಿತು. ಈ ಸನ್ನಾನಿ ಸಮಾರಂಭದಲ್ಲಿ ಮರಾಟಿ ಭಾಷಾ ಸಾಹಿತಿ ಕೆಳುಸ್ತೂ ಅವರು ತಾವೇ

Please cite this article as: ಮಂಜುನಾಥ. ಬ. ಪಾಟೀಲ್. (2024). ಆಧುನಿಕ ಭಾರತದ ನಿರ್ಮಾತೃ ಡಾ. ಬಿ.ಆರ್.ಅಂಬೇಷ್ಟರ್. ಪ್ರತಿಬಂಧ: ಮುಖ್ಯಪದಗಳು ಕನ್ನಡ ರೀಸರ್ಚ್ ಜರ್ನಲ್ ಆರ್. ಐಎಂಆರ್.ಎಂ. 5(6). ಪುಸಂ. 104-110.

ಬರೆದಿದ್ದ ‘ಗೌತಮ ಬುದ್ಧ’ ಎಂಬ ಗ್ರಂಥವನ್ನು ಕಾಣಿಕೆಯಾಗಿ ನೀಡಿದರು. ಕ್ರಿ.ಕ. 1906 ರಲ್ಲಿ ‘ರಮಾಭಾಯಿ’ಯವರನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಂಡರು. ಮುಂಬ್ಯೆನಲ್ಲಿ ಬಿ.ಎ. ಪದವಿಯನ್ನು ಪಡೆದರು. ವಿದ್ಯಾರ್ಥಿ ಜೀವನದಲ್ಲಿ ಅಸ್ಟ್ರಶೈಲೆಯ ಕರಾಳ ಮುಖದ ಪರಿಚಯವಾಯಿತು. ದಲೀತರ ಬದುಕು ಎಂಥ ಕಷ್ಟಕರ ಎಂಬುದರ ವಾಸ್ತವಿಕ ಸತ್ಯ ಇವರಿಗೆ ಹೊಸ ಚಿಂತನೆಗೆ ದಾರಿ ಮಾಡಿತು.

ಕ್ರಿ.ಕ. 1913 ರಲ್ಲಿ ತಂದೆಯ ನಿಧನ ಡಾ. ಅಂಬೇಢ್‌ರರವರಿಗೆ ತೀವ್ರ ನೋವು, ನಿರಾಶೆ ತಂದಿತು. ನಂತರ ತಮ್ಮ ತಂದೆಯ ಆಸೆಯಂತೆ ಶಿಕ್ಷಣ ಮುಂದುವರೆಸಿದರು. ಕ್ರಿ.ಕ. 1915 ರಲ್ಲಿ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಭಾರತದಲ್ಲಿ ಜಾತಿಗಳು’ ಕುರಿತು ಒಂದು ಪ್ರಬಂಧ ರಚಿಸಿ ವಿಚಾರ ಸಂಕರಣಾರ್ಥಿಯಾದರಲ್ಲಿ ಮಂಡಿಸಿ ತಮ್ಮ ಜ್ಞಾನ ಪ್ರಭೇ ತೋರಿದ ಸಂಗತಿ ಸಣ್ಣದಲ್ಲ. 1947 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯ ಇವರು ಬರೆದ ಪ್ರಬಂಧಕ್ಕಾಗಿ ಪಿಎಚ್.ಡಿ. ಪದವಿ ನೀಡಿ ಗೌರವಿಸಿತು. ಎಂ.ಎಸ್.ಸಿ. ಪದವಿಗಾಗಿ ಅರ್ಥಶಾಸ್ತ್ರ ಕುರಿತು ಪ್ರೌಢ ಪ್ರಬಂಧ ರಚಿಸಿದರು.

1920–1923 ರಲ್ಲಿ ಲಂಡನ್ ಮತ್ತು ಜರ್ಮನಿಯಲ್ಲಿ ಅಭ್ಯಾಸ ಮಾಡಿದರು. ಅಧ್ಯಯನದಲ್ಲಿ ನಿರತರಾದೋಡೆ ಜಗವನ್ನೇ ಮರೆಯುವ ಸ್ಥಾವರದವರು. ಡಾ. ಅಂಬೇಢ್‌ರ ಅಮೇರಿಕಾದಲ್ಲಿದ್ದಾಗ ಕರಿಯ ನಿಗ್ಲೋಗ್ಲಿಗೆ ಸ್ವಾತಂತ್ರ್ಯ ತಂದ ಸಂಪಿಧಾನ ಹಾಗೂ ಅವರ 14ನೇ ತಿಂಡುಪಡಿ, ನಿಗ್ಲೋ ಜನಾಂಗದ ಉನ್ನತಿಗಾಗಿ ಶ್ರಮಿಸಿದ ಬುಕರ್ ವಾಷಿಂಗೆಟನ್‌ರ ಜೀವನದಿಂದ ತುಂಬಾ ಪ್ರಭಾವಿತರಾಗಿ ಉತ್ತೇಜಿತರಾದರು. ಭಾರತೀಯ ದಲಿತರ ಬದುಕಿಗೆ ಸಮಾನತೆ, ಗೌರವ, ಸ್ವಾಭಿಮಾನದ ಜೀವನ, ವಿದ್ಯಾ, ಬದುಕು ತಂದು ಕೊಡಲು ಪ್ರತಿಜ್ಞೆಗೇದರು. ಯೋಜನೆ, ಯೋಜನೆಯ ಮೂಲಕವೇ ಹೋರಾಟದ ಬಾಳನ್ನು ಸಾಗಿಸಲು ಅಂಬೇಢ್‌ರ ನಿರ್ಧರಿಸಿದರು. ದಲಿತರ ಕಣ್ಣೀರು, ಅನುಭವಿಸುತ್ತಿರುವ ನರಕಯಾತನೆಯ ಜೀವನದಿಂದ ಅವರನ್ನು ಮೇಲಕ್ಕೆತ್ತಲು ಅವರ ಹೃದಯ ಸಂಕಲ್ಪದ ವಜ್ರವಾಯಿತು. ದಲಿತರಿಗೆ ಮೊದಲು ಶಿಕ್ಷಣವನ್ನು ನೀಡಬೇಕು, ನಂತರ ಅವರ ಬದುಕು ಗಟ್ಟಿಗೊಳ್ಳಬೇಕು. ರಾಜಕೀಯವಾಗಿ ಸ್ವಾನಮಾನ ದೋರೆಯಬೇಕು ಎಂಬುದು ಅಂಬೇಢ್‌ರರವರ ವಿಚಾರವಾಗಿತ್ತು. ರಾಜಕೀಯ, ಸಾಮಾಜಿಕ, ಧಾರ್ಮಿಕ ಪ್ರಗತಿ, ಅರಿವು, ವಿವೇಚನೆ ಮೂಡಿಸಲು ಹತ್ತು ಹಲವು ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.

ಲೇಖಕರಾದ ಡಾ. ಮಾನೆ, ತಮ್ಮ ಕಿರು ಗ್ರಂಥದಲ್ಲಿ ಡಾ. ಅಂಬೇಢ್‌ರವರ ಜೀವನವನ್ನು ಮೂರು ವಿಧಗಳಾಗಿ ಅಭ್ಯಾಸಿಸುವುದು ಯೋಗ್ಯ ಎನ್ನುತ್ತಾರೆ ಅವುಗಳೆಂದರೆ,

ಸಾಮಾಜಿಕ ಹೋರಾಟ

1920 ರಲ್ಲಿ ‘ಮೂಕನಾಯಕ’ ‘ಸಮತಾ’ ‘ಬಹಿಸ್ವತ್ ಭಾರತ’ ಎನ್ನುವ ಪ್ರತಿಕೆಗಳ ಮೂಲಕ ದಲಿತರ ನೋವಿನ ಬದುಕನ್ನು ಹಾಗೂ ತಮ್ಮ ತರ್ಕಪೂರ್ವ ವಾದಗಳನ್ನು ಮಂಡಿಸಿದರು. ಅಸ್ಟ್ರಶೈಲ್ ವಿದ್ಯಾರ್ಥಿಗ್ಲಿಗೆ ಅಧ್ಯಯನಕ್ಕೆ ಅನುವು ಮಾಡಿಕೊಡಲು ವಸತಿನಿಲಯ, ಗ್ರಂಥಾಲಯಗಳನ್ನು ತರೆದರು. ಸಾರ್ವಜನಿಕ ಸ್ಫೂರ್ತಿಗಳನ್ನು ಉಪಯೋಗಿಸುವ ಹಕ್ಕು ದಲಿತರಿಗೂ ಇದೆ. ನಾವು ಮಾನವರು ; ಪ್ರಾಣಿಗಳಲ್ಲ. ಮೇಲ್ನಗ್ರಾದವರ ಜೊತೆ ನಡೆಯುವ, ನುಡಿಯುವ, ಸಹಭೋಜನ ಮಾಡುವ, ತಲೆ ಎತ್ತಿ ಬದುಕುವ ಅಧಿಕಾರ, ಸ್ವಾನಮಾನ ಹಂಚಿಕೊಳ್ಳುವ ಹಕ್ಕಿನೆ ಎಂದು ತೋರಲು ಡಾ. ಬಿ.ಆರ್.ಅಂಬೇಢ್‌ರ ಸಾಮಾಜಿಕ ಹೋರಾಟ ಕೈಗೊಂಡರು.

ರಾಜಕೀಯ ಹೋರಾಟ

ಸ್ವೇಮನ್ ಆಯೋಗ, ದುಂಡುಮೇಜಿನ ಪರಿಷತ್ತು, ಶಾಸನ ಸಭೆಯಲ್ಲಿ, ದಲಿತರ ಹಕ್ಕುಗಳ ವಳಿಗೆ ಬೇಡಿಕೆ ಇಟ್ಟರು. ದಲಿತರಿಗಾಗಿ ಮತದಾನ ವ್ಯವಸ್ಥೆಗೆ ಪ್ರತಿಪಾದಿಸಿದರು ಹಾಗೂ ಯಶಸ್ವಿಯಾದರು. ಅಸ್ವತ್ಯಾರ್ಥಿಗೆ ಪ್ರತ್ಯೇಕ ಮತದಾನ ವ್ಯವಸ್ಥೆ ಮಾಡಲಾಯಿತು. ಆದರೆ ಮಹಾತ್ಮಾ ಗಾಂಧಿಜಿಯವರು ಈ ವ್ಯವಸ್ಥೆಯನ್ನು ವಿರೋಧಿಸಿದರು. ಗಾಂಧಿಜಿಯವರು ಉಪವಾಸ ಸತ್ಯಾಗ್ರಹ ಕೈಗೊಂಡರು. ಇವರ ಜೀವ ಉಳಿಸುವ ಸಲುವಾಗಿ ಅಂಬೇಧ್ಕರ ‘ಮೂನಾ ಒಪ್ಪಂದ’ ಕ್ಷೇತ್ರದಲ್ಲಿ ಸಹಿ ಹಾಕಿದರು. ಇದು ಕಟ್ಟಿಟೆಂಂ ಕಂಣಿ ಎಂದು ಪ್ರಸಿದ್ಧಿಯಾಗಿದೆ. ಸ್ವತಂತ್ರ ಕಾರ್ಮಿಕ ಪ್ರಕ್ರಿಯೆಗಳ ರಿಪೋರ್ಟ್ ಪ್ರಕ್ರಿಯೆ ಸಾಫ್ಟ್‌ಪ್ರಿಸಿ ರಾಜಕೀಯವಾಗಿ ದಲಿತರನ್ನು ಮುಂದೆ ತರುವಲ್ಲಿ ಯಶಸ್ವಿಯಾದರು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ದಲಿತರ ಹಕ್ಕುಗಳನ್ನು ಸಂವಿಧಾನಾತ್ಮಕವಾಗಿ ಖಚಿತಪಡಿಸಲು ಶ್ರಮಿಸಿದರು. ಅಸ್ವತ್ಯಾರ್ಥಿ ನಿರ್ವೇದ ಕಾನೂನು ಜಾರಿಗೆ ತಂದರು. ಪ್ರಧಾನಿ ಜವಾಹರಲಾಲ್ ನೇಹರ್ಲೂ ಸಚಿವ ಸಂಪುಟದಲ್ಲಿ ದೇಶದ ಪ್ರಥಮ ಕಾನೂನು ಸಚಿವರಾಗಿ ಹಲವಾರು ಪ್ರಗತಿಪರ ಕಾನೂನುಗಳನ್ನು ರೂಪಿಸಿದವರು. ವಿಶೇಷವಾಗಿ ಮಹಿಳೆಯರ ಸಮಾನತೆಗಾಗಿ ಕೆಲವು ಕಾನೂನು ರೂಪಿಸಿ ಜಾರಿಗೆ ತರುವಲ್ಲಿ ಯಶಸ್ವಿಯಾದರು.

ಧಾರ್ಮಿಕ ಹೋರಾಟ

ಹಿಂದೂ ಧರ್ಮದ ವರ್ಣವ್ಯವಸ್ಥೆಯ ಬಗ್ಗೆ ಅಶ್ವತ್ತಂತ ಕರ್ಮೋರ ಭಾವನೆ ಹೊಂದಿ ಅದನ್ನು ತಿರಸ್ಕರಿಸಿದರು. ಸಮಾನತೆ, ಸ್ವತ್ಯಾರ್ಥಿ, ಮಾನವೀಯ ಪ್ರೇಮಗಳ ಮೂಲ ಸೆಲೆಯಾದ ಬೌದ್ಧ ಧರ್ಮವನ್ನು ಲಕ್ಷ್ಯಂತರ ಅನುಯಾಯಿಗಳೊಂದಿಗೆ 1956 ಅಕ್ಟೋಬರ 14 ರಂದು ನಾಗ್ನರ ಸಮಾವೇಶದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು.

ಹೀಗೆ ಬದುಕಿನುದ್ದಕ್ಕೂ ಹೋರಾಟಕ್ಕೆ ಒಂದು ಚಿರನೂತನ ಸಾಕ್ಷಿಯಾದ ಅಂಬೇಧ್ಕರ್, ಆಧುನಿಕ ಭಾರತಕ್ಕೆ ಅನ್ನಯವಾಗುವಂತಹ ಸಂವಿಧಾನ ರಚಿಸಿದ್ದ ಒಂದು ಐತಿಹಾಸಿಕ ಸಂಗತಿ. ಮಹಾ ಜನಾಂಗದ ಮಹಾನ ಹೋರಾಟಗಾರರಾದ, ಡಾ. ಅಂಬೇಧ್ಕರ್, ದಲಿತರ ಭಾಗಕ್ಕೆ ‘ಸೂರ್ಯದೇವ’ನೇ ಹೋದು. ಇಂತಹ ಮಹಾತ್ಮರು ಶ್ರೀ. 1956 ಡಿಸೆಂಬರ 6 ರಂದು ನಮ್ಮಿಂದ ದೂರವಾದರು.

ಜಾತಿರಹಿತ ಸಮಾಜ ಕುರಿತು ಅವರ ವಿಚಾರಗಳು

ಜಾತಿಪದ್ಧತಿಯನ್ನು ಅಶ್ವತ್ತಂತ ತರ್ಕಬದ್ದ ರೀತಿಯಿಂದ ಖಂಡಿಸುವ ಅಂಬೇಧ್ಕರ್ ಅವರು ಜಾತಿರಹಿತ ಸಮಾಜ ಕುರಿತು ತಮ್ಮ ವಿಚಾರಗಳನ್ನು ಕೃತಿಯಲ್ಲಿ ಮಂಡಿಸಿದ್ದಾರೆ. ಜಾತಿ ವ್ಯವಸ್ಥೆ ಎಷ್ಟೊಂದು ಆಪಾತಕಾರಿ ಎಂಬುದನ್ನು ವಿವರಿಸಿದ್ದಾರೆ. ಇವರ ಹೋಸ ಸಮಾಜ ಅಥವಾ ಜಾತಿ ರಹಿತ ಸಮಾಜದ ರಚನೆಯ ಆಧಾರ ತತ್ವಗಳಿಂದರೆ, 1) ಸ್ವತಂತ್ರ್ಯ 2) ಸಮಾನತೆ 3) ಸಮೋದರಶೆಯಾಗಿದೆ. ಸಾವಿರಾರು ವರ್ಷಗಳ ಪ್ರಾಚೀನತೆ ಪಡೆದಿರುವ ಹಿಂದೂ ಧರ್ಮವು ಅಸಮಾನತೆಯ ಆಧಾರದ ಮೇಲೆ ನಿಂತಿದೆ. ಈ ಸಮಾಜದಲ್ಲಿ ಯಾವುದೇ ಜ್ಯೇತನ್ಯತೀಲತೆಯ ಕೊರತೆ ಇದೆ. ಹಿಂದೂ ಧರ್ಮ ಸಾರ್ವತ್ರಿಕವಾಗುವ ಅರ್ಹತೆ ಪಡೆದಿಲ್ಲ. ಈ ಧರ್ಮದಲ್ಲಿ ತಲಸ್ವರ್ತೀಯಾಗಿ ಬದಲಾವಣೆ ಬೇಕು ಎಂದು ಬಲವಾಗಿ ಅಂಬೇಧ್ಕರ ಪ್ರತಿಪಾದಿಸಿದರು.

ಜಾತಿರಹಿತ ಸಮಾಜದಲ್ಲಿ ಸ್ವಾತಂತ್ರ್ಯ ಮುಲ್ಯವಾದುದು. ವಿಶೇಷವಾಗಿ ವೃತ್ತಿಗಳಿಗೆ ಸಂಚಾರ ಸ್ವಾತಂತ್ರ್ಯ ಲಭ್ಯವಾಗಬೇಕು. ಒಂದು ಭಾಗದಲ್ಲಿಯ ಬೆಳವಣಿಗೆ ಇತರ ಭಾಗಗಳಿಗೆ ಹರಡಬೇಕು. ವೃತ್ತಿಗಳ ಮಧ್ಯ ಸಂಬಂಧ ಅರ್ಥಮಾರ್ಗವಾಗಬೇಕು. ವೃತ್ತಿತ್ವ ಬೆಳವಣಿಗೆಗೆ ಎಲ್ಲರಿಗೂ ಸಮಾನವಾದ ಅವಕಾಶಗಳು ಹಾಗೂ ಸಾಧನೆಗಳು ಲಭ್ಯವಾಗಬೇಕು. ಅಂದಾಗ ಮಾತ್ರ ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥ ಬರುವುದು. ವೃತ್ತಿ ವೃತ್ತಿಗಳು ಪರಸ್ಪರ ಆದರದಿಂದ ಮಾತನಾಡಿದಾಗ, ಕಷ್ಟಸುಖದಲ್ಲಿ ಭಾಗಿಯಾಗುವ ಮನೋಧರ್ಮ ರೂಪಗೊಂಡರೆ ಅದುವೇ ಭಾತ್ಯತ್ವ ಸೋದರತೆಯಾಗಿದೆ. ಅಂಬೇಷ್ಟರವರ “Annihilation of caste” ಎಂಬ ಗ್ರಂಥದಲ್ಲಿ “ಒಳಜಾತಿಗಳ ನಿರೂಪಣನೆ ಹಾಗೂ ಸಹಫೋಜನದಂತಹ ಕ್ರಮಗಳಿಂದ ಜಾತಿಯ ನಿರೂಪಣನೆ ಅಸಾಧ್ಯ ಎಂದು ಹೇಳಿರುವರು. ಜಾತಿಪದ್ಧತಿಯನ್ನು ಹೊಡಿಸು ಹಾಕಲು ಅಂತರಜಾತಿ ಮದುವೆಗಳು ಒಂದು ಯೋಗ್ಯ ಮಾಧ್ಯಮವಾಗಿದೆ. ಮದುವೆಯ ಮಾರ್ಗದಿಂದ ಮಾತ್ರ ಇವನು ನನ್ನವನು ಎಂಬ ಭಾವನೆ ಬರುವುದು. ಜಾತಿ ವೃವಸ್ಥೆಯ ಅನಿಷ್ಟತೆ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿದರೆ ಮಾತ್ರ ಸಾಮಾಜಿಕ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ನೈಜ ಸಮಾಜಕ್ಕೆ ನಾಗರಿಕ ಸರಕಾರಕ್ಕೂ ಧರ್ಮ ಅಡಿಗಲ್ಲು. ಧರ್ಮದ ತತ್ವಗಳು ಮಾನವೀಯ ದೃಷ್ಟಿಕೋನ ಹೊಂದಿರಬೇಕು. ವೃತ್ತಿ ವೃತ್ತಿ ಮಧ್ಯ ತಾರತಮ್ಯಕ್ಕೆ ಅವಕಾಶ ಮಾಡಿ ಕೊಡದೆ ಧರ್ಮಗ್ರಂಥಗಳನ್ನು ಸರಕಾರ ರದ್ದು ಮಾಡಬೇಕು. ಸಮಾನತೆ ಸ್ವಾತಂತ್ರ್ಯ ಹಾಗೂ ಸಹೋದರತೆಯು ನಿಜಧರ್ಮದ ಆಧಾರಗಳು.

ಒಂದು ಧರ್ಮ ತಲೆ ಎತ್ತಿನಿಲ್ಲಲು ಆ ಸಮಾಜದಲ್ಲಿಯ ಶೋಷಿತ ಸಮುದಾಯ ವೃತ್ತಿಗೊರವ ಹೊಂದಲು ಅಗತ್ಯವಾದ ಪರಿಸರ ನಿರೂಪಣವಾಗಬೇಕು. ಈ ಜನಾಂಗ ಆರ್ಥಿಕವಾಗಿ ಸ್ವಾವಲಂಬನ ಹೊಂದಲು ಅಗತ್ಯವಾದ ಪರಿಸರ ನಿರೂಪಣವಾಗಬೇಕು. ರಾಜಕೀಯ ಹಕ್ಕಿಗಳನ್ನು ಶೋಷಿತ ಸಮುದಾಯ ಅನುಭವಿಸಲು ಅಗತ್ಯಪುಳ್ಳ ಕಾನೂನುಗಳನ್ನು ಜಾರಿಯಲ್ಲಿ ತರಬೇಕು.

800 ವರ್ಷಗಳ ಹಿಂದೆಯೇ ಕನ್ನಾಡಕದಲ್ಲಿ ಬಸವೇಶ್ವರರು ಜಾತಿ ಪದ್ಧತಿಯ ವಿನಾಶಕ್ಕೆ ಕಾರ್ಯಾ, ವಾಚಾ, ಮನಸಾ ಪ್ರಾಮಾಣಿಕ ಪ್ರಯತ್ನ ಮಾಡಿದರು. ಬಸವೇಶ್ವರರು ಹಾಗೂ ಅಂಬೇಷ್ಟರ ಅವರ ಚಿಂತನೆಯಲ್ಲಿ ಸಾಮ್ಯತೆಯನ್ನು ಕಾಣುವುದು ಒಂದು ವಿಶಿಷ್ಟ ಸಂಗತಿಯಾಗಿದೆ.

“ವೇದಕ್ಕೆ ಒರೆಯಕಟ್ಟಬೇ

ಶಾಸ್ತ್ರಕ್ಕೆ ನಿಗಳನಿಕ್ಕಬೇ

ತರ್ಕದ ಬೆನ್ನ ಭಾರಗಿತ್ತಬೇ

ಆಗಮದ ಮೂರ್ಗ ಕೊಯ್ದಿ

ನೋಡಯ್ಯ ಮಹಾದಾನಿ ಕೂಡಲಸಂಗಮದೇವ

ಮಾದಾರ ಜನ್ಮಯ್ಯನ ಮನೆಯ ಮಗ ನಾನಯ್ಯ”

ಎಂಬ ಬಸವೇಶ್ವರರ ಈ ವಚನವು ಎಷ್ಟು ದಿಟ್ಟತನದಿಂದ ಕೂಡಿದೆ. ಅಂಬೇಷ್ಟರ ಕೂಡ ಭಾವೆ, ಮನೋಧರ್ಮದಿಂದ ಜಾತಿ ಪದ್ಧತಿಯನ್ನು ಕಟುವಾಗಿ ಖಂಡಿಸಿ ಹೊಸ ಸಮಾಜದ ನಿರೂಪಣಕ್ಕೆ ಕರೆ ನೀಡಿರುವರು.

ಅಸ್ವಾಶತೆಯ ಉಗಮ ಕುರಿತು ಡಾ. ಅಂಬೇಢರ್ ರವರ ವಿಚಾರಗಳು

ಡಾ. ಅಂಬೇಢರವರು ಹಿಂದೂ ಧಾರ್ಮಿಕ ಗ್ರಂಥಗಳನ್ನು ಪರ್ಯಾಯಲೋಚಿಸಿ ಅಧ್ಯಯನಮಾಡಿ ಅಸ್ವಾಶತೆ ಉಗಮ, ಕುರಿತು ಒಂದು ಮಹತ್ವದ ಗ್ರಂಥ ಬರೆದರು. ಅದುವೇ ಅಸ್ವಾಶರು ಯಾರು? (Who were the Untouchable?) (1964) ಈ ಗ್ರಂಥಗಳಲ್ಲಿ ಅಸ್ವಾಶರು ಯಾರು ಎಂಬುದನ್ನು ಅತ್ಯಂತ ವ್ಯಜಾಣಿಕವಾಗಿ ವಿವೇಚಿಸಿದ್ದಾರೆ. ಐತಿಹಾಸಿಕ ಸಂಶೋಧನೆಯ ಮೂಲಕ ಹಲವಾರು ಸತ್ಯಗಳನ್ನು ಹೊರತಂದಿದ್ದಾರೆ. ಅವರ ಪ್ರಕಾರ

1. ವೇದಗಳ ಕಾಲ (ಕ್ರಿ.ಶ. 400) ದಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಧರ್ಮಶಾಸ್ತ್ರಗಳ ಕಾಲದಲ್ಲಿಯೂ ಅಸ್ವಾಶತೆಯ ಬಗೆಗೆ ಉಲ್ಲೇಖಗೊಳಿಲ್ಲ.
2. ಬೌದ್ಧ ಧರ್ಮದ ಅನುಯಾಯಿಗಳ ಮಧ್ಯ ಕಲಪ, ಘರ್ಷಣೆ ಸಂಭವಿಸಿದ ನಂತರ ಒಂದು ಗುಂಪು ಮೂಲ ಸಮಾಜದಿಂದ ದೂರ ಉಳಿಯುವಂತೆ ಮಾಡಿತು. ಆ ಸಮುದಾಯದ ಬಹುಸಂಖ್ಯಾತ ಜನರು ಬೌದ್ಧಧರ್ಮ ಸ್ವೀಕರಿಸಿದರು. ಇದನ್ನು ಬ್ರಾಹ್ಮಣರು ವರೋಧಿಸಿದರು. ಬೌದ್ಧ ಧರ್ಮ ಸೇರಿದ ಗುಂಪನ್ನು ಅಸ್ವಾಶರು ಅಧವಾ ಶೂದ್ರರು ಎಂದು ಕರೆದು ಅವರನ್ನು ಮುಟ್ಟಿವಂತಿಲ್ಲ.
3. ಸಮಾಜದಿಂದ ದೂರ ಉಳಿದ ಗುಂಪು ಗೋಮಾಂಸ ತಿನ್ನುತ್ತಿದ್ದರು. ಇದನ್ನು ತಿರಸ್ಕರಿಸಿದ ಬ್ರಾಹ್ಮಣರು ಸ್ವತಃ ತಾವೇ ಯಜ್ಞ, ಯಾಗಾದಿಗಳನ್ನು ನಿಲ್ಲಿಸಿ ಬಲಿ ಮುಂತಾದ ಆಚರಣೆಯನ್ನು ನಿಲ್ಲಿಸಿದರು. ಸಸ್ಯಾಹಾರಿಗಳಾಗಿ ಹಾಗೂ ಅಹಿಂಸೆಯ ಪ್ರತಿಪಾದಕರು ಆಗಿ ಪರಿವರ್ತನೆ ಹೊಂದಿದರು. ಗೋಹತ್ಯೆ ನಿಷೇಧ ಮಾಡುವ ತಂತ್ರ ಮೂಡಲಾಯಿತು. ಗೋಮಾಂಸ ತಿನ್ನುವವರನ್ನು ಅಸ್ವಾಶರೆಂದು ಪರಿಗಣಿಸಲಾಯಿತು.
4. ಮುರದ ಹೊರಗೆ ವಾಸಿಸುವವರು ಸಹ ಅಸ್ವಾಶರೆಂದು ಸಹ ಪರಿಗಣಿಸುವ ಸಂಪ್ರದಾಯವಿತ್ತು. ವ್ಯಕ್ತಿಗಳು ಕೈಗೊಳ್ಳುವ ಉದ್ದೋಷದಿಂದ ಅಸ್ವಾಶತೆ ಹುಟ್ಟಿಲ್ಲ ಬದಲಾಗಿ ಉರ ಹೊರಗೆ ಜೀವಿಸುವ ವ್ಯಕ್ತಿಗಳು ಕಾಲಾಂತರದಲ್ಲಿ ಅಸ್ವಾಶರಾದರು.
5. ಮಾನವ ಸಮಾಜಜೀವಿ; ಸಾಮಾಜಿಕ ಜೀವನ ಕಾಲಾನುಕ್ರಮದಲ್ಲಿ ಬೆಳೆದು ಬಂದಿತು. ಈ ಸಾಮಾಜಿಕ ಜೀವನದ ಆರಂಭ ಕಾಲದಲ್ಲಿ ಅಸ್ವಾಶತೆ ಇರಲಿಲ್ಲ.
6. ಸಮಾಜದ ವಿವಿಧ ಗುಂಪುಗಳ ಮಧ್ಯ ವಿರಸ, ವೈರತ್ಯ ಭಾವನೆ ತಲೆದೋರಿರಬಹುದು. ಒಂದು ಗುಂಪು ಇನ್ನೊಂದು ಗುಂಪಿನೊಡನೆ ಹೋರಾಟ ಮಾಡಿ ಸೋತಾಗ ಗ್ರಾಮದಿಂದ ದೂರ ಉಳಿಯುವ ಪ್ರಸಂಗ ತಲೆದೋರಿತು.
7. ದೂರ ಉಳಿದ ಗುಂಪು ಸಮಾಜದಿಂದ ಜೀವನಷ್ಟು ಬದುಕುವುದು ಅಸಾಧ್ಯವಾಯಿತು. ಬದುಕಿನ ಮಾರ್ಗ ಮುದುಕಿತು, ಗ್ರಾಮ ರಕ್ಷಣೆಯ ಜವಾಬ್ದಾರಿ ಹೊತ್ತಿತ್ತು.

8. ತದನಂತರ ಉರ ಹೋಗೆ ವಾಸಿಸುವುದು ಅನಿವಾಯವಾಯಿತು. ಈ ಅಲ್ಪಸಂಖ್ಯಾತ ಗುಂಪಿಗೆ ಸಾಮಾಜಿಕ ಜೀವನ ಗಗನ ಕುಸುಮವಾಯಿತು.
9. ಈ ಅಲ್ಪಸಂಖ್ಯಾತ ಗುಂಪನ್ನು ಪ್ರಶ್ನೇಕವಾಗಿ ಕಾಣುವ ಮನೋಭಾವ ಬೇಳೆಯಿತು. ಇವರು ಸ್ವರ್ವಕ್ಕೆ ಅಯೋಗ್ಯರಂದು ತಿಳಿಯಲಾಯಿತು.

ಹೀಗೆ ಅಸ್ವಾಸ್ಥೆಯು ಉಗಮಗೊಂಡಿತು ಎಂದು ಹೇಳುವ ಅಂಬೇಧ್ಕರ ಅಸ್ವಾಸ್ಥೆಯನ್ನು ಖಾಯಂ ಆಗಿ ಮೋಷಿಸಿಕೊಂಡು ಬರಲಾಯಿತು ಹಿಂದೂ ಸಮಾಜದಲ್ಲಿ ಇದನ್ನು ಅನುಸರಿಸಲಾಯಿತು.

ಅಸ್ವಾಸ್ಥೆ ನಿವಾರಣೆ

- ದಲಿತರು ಸುಸಂಸ್ಕೃತ ಜೀವನ ಪದ್ಧತಿ ರೂಢಿಸಿಕೊಳ್ಳಬೇಕು.
- ದಲಿತರು ಶಿಕ್ಷಣವಂತರಾಗಿ, ಉದ್ಯೋಗ ಹಿಡಿದು ಆರ್ಥಿಕ ಜೀವನವನ್ನು ಉನ್ನತೀಕರಣಗೊಳಿಸಿ ಕೊಳ್ಳಬೇಕು.
- ಅಸ್ವಾಸ್ಥೆಯ ಮಾನವರು ಉಳಿದವರಂತೆ ಅವರಿಗೆ ಬದುಕುವ ಹಕ್ಕಿದೆ ಎಂದು ಸರಣೀಯ ಹಿಂದೂಗಳು ತಿಳಿದು ಅಸ್ವಾಸ್ಥೆಯನ್ನು ಗೌರವದಿಂದ ಹಾಗೂ ಆದರದಿಂದ ಕಾಣಬೇಕು.
- ಅಸ್ವಾಸ್ಥೆಯ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ರಾಜಕೀಯ ಅಧಿಕಾರ ಹಾಗೂ ಹುದ್ದೆಗಳನ್ನು ಪಡೆಯಬೇಕು.
- ಹಿಂದೂ ಸಮಾಜದ ಮೂಲಭೂತ ನಂಬಿಕೆಯಲ್ಲಿ ಬದಲಾವಣೆ ಅಗತ್ಯ ಹಿಂದೂಗಳ ಆತ್ಮಸಾಕ್ಷಿ ಬದಲಾಗಿ ದಲಿತರನ್ನು ಸಹೋದರರಂತೆ ಕಾಣುವ ದೃಷ್ಟಿಕೋನಬೇಕು.

ಹೀಗೆ ಡಾ. ಬಿ. ಆರ್. ಅಂಬೇಧ್ಕರವರು ದೇಶದ ಆಂತರಿಕ ಸಮಸ್ಯೆಗಳ ಬಗೆಗೆ ಹೆಚ್ಚು ಲಕ್ಷ್ಯವಹಿಸಿದರು. ಏಶೇಷವಾಗಿ ಸಾಮಾಜಿಕ ಬೆಳವಣಿಗೆಗೆ ಪ್ರಾರ್ಥನೆ ನೀಡಿದರು. ಮಾನಸಿಕ ಗುಲಾಮಿಗಿರಿಯಲ್ಲಿದ್ದ ಕೋಟ್ಯಾಂತರ ದಲಿತರ ಕಷ್ಟಕಾರಣಗಳನ್ನು ನೀಗಿಸಲು ಹೋರಾಟ ಮಾಡಿದರು. ಡಾ.ಬಿ.ಆರ್. ಅಂಬೇಧ್ಕರ ಸಮಾಜವಾದ, ಸಮಾಜವಾದದಂತಹ ಸಿದ್ಧಾಂತ ಪ್ರತಿಪಾದಿಸಿ, ಆ ಮೂಲಕ ದಲಿತರ ಉದ್ಘಾರವಾಗಬೇಕೆಂಬ ಭ್ರಮೆ ಇರಲಿಲ್ಲ. ಬದಲಾಗಿ ಸ್ವಯಂ ಬದುಕು ಉದ್ಘಾರ ಮಾಡಿಕೊಳ್ಳಲು ದಲಿತರಿಗೆ, ಹಿಂದೂಜಿದವರಿಗೆ ಕರೆ ನೀಡಿದರು.

ಪರಾಮರ್ಶನ ಗ್ರಂಥಗಳು

- ಜವರಯ್ಯ ಮ.ನ. (1995). ಅಂಬೇಧ್ಕರ್ ಮತ್ತು ಸಾಮಾಜಿಕ ನ್ಯಾಯ. ಸಿದ್ಧಾಂತ ಗ್ರಂಥಮಾಲೆ.
- ಕುಮಾರ ಕಕ್ಷಯ್ಯ ಮೋಳ್. (1997). ಜಾತುರ್ವಾಣ ಧರ್ಮದರ್ಶನ : ಇಂಡಿಯಾ. ಕನಾಟಕ ದಲಿತ ಶ್ರೀಯಾ ವೇದಿಕೆ, ಮೂಲನಿವಾಸಿಗಳ ಮಹಾಬಹ್ನಣ.
- ಮಹೇಶ ಸಿ.ಕೆ. (2000). ಅಂಬೇಧ್ಕರ್ ಮತ್ತು ಮಿಸಿನಾತಿ ವರ್ಗೀಕರಣ. ವಿಮೋಚನಾ ಪ್ರಕಾಶನ.

- ಸಿದ್ಧಲಿಂಗಯ್ಯ (ಸ.ಂ.) (2015). ಡಾ. ಬಾಬಾಸಾಹೇಬು ಅಂಬೋಡ್ಕರ್ ಅವರ ಸಮಗ್ರ ಉರಳಗಳು ಮತ್ತು ಭಾಷಣಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುರೆಂಪು ಭಾಷಾ ಭಾರತಿ ಪ್ರಾಧಿಕಾರ.
- ವಚ್ರಮಟ್ಟಿ ಹಿ.ವೀ. (1993). ಡಾ. ಅಂಬೋಡ್ಕರ್ (ಜೀವನ ಸಾಧನೆ ಮತ್ತು ವಿಚಾರ ವೀರೇಜನೆ). ಮೇಘಮಿಶ್ರ ಅರುಣೋದಯ.